



CENTURY Promise



CENTURYPLY®



ಸಕಯಾನ ಮಾಡೆ ಚಿಂತೆ ಬಿಡಿ

CenturyPromise App ಎಂದರೇನು?

ಮಾರುಕಟ್ಟೆಯಲ್ಲಿ ನಕಲಿ ಪಲ್ಯಮುಡ ಸಾಕಷ್ಟು ಪರಮಾಣದಲಿ ಲಭ್ಯವಿದೆ. ತಾಮ ಒಲೆಜಿನಲ್ ಬರೆಯಾಂಡ ಒಂದಕಕ ಪಾವತಿಸಿ, ನಕಲಿ ಉತಪನನವೊಂದನನು ಮನೆಗೆ ತೆಗೆದುಕೊಂಡು ಹೋದಾಗ ಗೆರಾಹಕರು ವಂಚನೆಗೊಳಗಾಗುತ್ತಾರೆ. ಈ ಸಮಸ್ಯೆಯನನು ಹೆಮಮಟಟಿಸಲು, ತನನ ಎಲಲ ಪಲ್ಯಬೋರಡಗಳಲಿ ವೆಶಿಷಟವಾದ QR code ಗಳನನು ಅಳವಡಿಸಿಕೊಳ್ಳುವಲಿ CenturyPly ದೇಶದಲಿಯೇ ಮೊದಲಿಗನಾಗಿದೆ. ಸಕಯಾನ ಮಾಡೆದ ನಂತರ, ಆ ಪಲ್ಯಬೋರಡ ಒಂದು ಒಲೆಜಿನಲ್ CenturyPly ಉತಪನನವೇ ಅಥವಾ ಒಂದು ನಕಲಿ ಉತಪನನವೇ ಎಂಬುದನನು ಈ QR code ನೆಮಗೆ ತೆಳಿಸುತ್ತದೆ. ಇದರ ಜೊತೆಯಲಿಯೇ, ಆ ಪಲ್ಯಬೋರಡ ಅನನು ಎಲಲಿ ಉತಪಾದೆಸಲಾಗಿದೆಯೋ ಆ ಕಾರಖಾನೆಯ ವೆವರಗಳನನೂ ಸಹ ಅದು ಒದಗಿಸುತ್ತದೆ. QR code ಅನನು ಸಕಯಾನ ಮಾಡಲು CenturyPromise app ಅನನು ನೇಮು ಡೌನಲೋಡ ಮಾಡಿಕೊಳ್ಳಬೇಕಾಗುತ್ತದೆ. ಈ CenturyPromise App ನೊಂದಿಗೆ ನೆಮಮಿಂದ ಅಥವಾ ನೆಮಮು ಗೆರಾಹಕರೆಂದ ಮಾಡಲಾದ ಖರೀದಿಯೊಂದಕಕ ಇ-ವಾರಂಟಿ ಸರಟಿಫಿಕೇಟಿ ಅನನು ಡೌನಲೋಡ ಮಾಡಿಕೊಳ್ಳಲೂ ಸಹ ನೆಮಗೆ ಸಾಧಯವಾಗುತ್ತದೆ.

CenturyPromise App ಅನನು ಬಳಸುವುದು ಹೇಗೆ?

ಹಂತ 1:

ಈ ಆಯಪ ಅನನು ಆಯಂಡರಾಯಡ ಫೋನಗಳಿಗಾಗಿ ಪಲೇಸಟೋರನಿಂದ ಅಥವಾ ಆಯಪಲ ಫೋನಗಳಿಗಾಗಿ ಆಯಪ ಸಟೋರನಿಂದ ಡೌನಲೋಡ ಮಾಡಿಕೊಂಡು, ಅದನನು ನೆಮಮು ಸಮಾರಟಫೋನನಲಿ ಇನಸಟಲ ಮಾಡಿಕೊಳ್ಳಿ.

ಈ ಆಯಪ ಅನನು ಲಾಂಚ ಮಾಡಲು ನೆಮಮು ಸಮಾರಟಫೋನನ ಹೋಮ ಸಕರೀನನಿಂದ ಈ ಆಯಪ ಐಕಾನ ಮೇಲೆ ಟಯಾಪ ಮಾಡಿ.

ಆಯಪನ ಹೋಮ-ಸಕರೀನನಲಿ 'Scan QR code' ಆಪಷನ ಅನನು ಆಯಕೆ ಮಾಡಿ. 'Upload QR code' ಆಪಷನ ಅನನೂ ಸಹ ನೇಮು ಆಯಕೆ ಮಾಡಬಹುದು.

ಹಂತ 2:

ನೆಮಮು ಸಮಾರಟಫೋನ ಅನನು ಪಲ್ಯಮುಡ ಮೇಲಿರುವ QR code ಮೇಲೆ ತಿರುಗಿಸಿ, ವಯೂಫೈಂಡರ್ ರೆಕಟಿಯಾಂಗಲನ ಒಳಗಡೆಗೆ ಆ QR code ಕಾಣಿಸುವಂತಿರಲಿ.

ನೆಮಮು ಸಮಾರಟಫೋನ ಕಯಾಮರಾ ಈ QR code ಅನನು ಸಕಯಾನ ಮಾಡಲಾರಂಭಿಸುತ್ತದೆ. ಸಕಯಾನ ಮಾಡುವ ಈ ಪರಕರಿಯೆಗೆ ಹಲಮು ಸೆಕಂಡುಗಳು ಬೇಕಾಗಬಹುದು.

ಹಂತ 3:

ಅದು ಒಂದು ನೈಜವಾದ CenturyPly ಉತಪನನವಾಗಿದಲಲಿ, 'CenturyPly genuine product' ಎಂಬ ಸಾಲಿನೊಂದಿಗೆ ಆ ಉತಪನನ ವೆವರಣಿಯ ಪಟಟಿ ಮಾಡಲಪಡುತ್ತದೆ.

ಉತಪನನ ವೆವರಣಿಯಲಿ ಉತಪನನದ ಹೆಸರು, ಪಲಯಾಂಟಿ ಹೆಸರು, ದಪಪ, ಗಾತರ, ಉತಪಾದನ ದಿನಾಂಕ ಮತತು ವೆಶಿಷಟ ಕೋಡಗಳಂಥ ವೆವರಗಳು ಒಳಗೊಂಡಿರುತ್ತವೆ.

ಇ-ವಾರಂಟಿಯನನು ಜನರೇಟಿ ಮಾಡಿ, ಡೌನಲೋಡ ಮಾಡಿಕೊಳ್ಳುವ ಆಯಕೆಯನನೂ ಸಹ ನೇಮು ಹೊಂದಿರುತ್ತೀರಿ.

ಆಫರೆಗಳು ಮತತು ಪರೊಮೋಶನಗಳನನೂ ಸಹ ನೇಮು ಪರಿಶೀಲಿಸಬಹುದು ಹಾಗೂ ಆಯಪ ಮೂಲಕ ನೆಮಮು ಫೋಡಬಯಾಕೆ ಅನನು ಶೇರ ಮಾಡಿಕೊಳ್ಳಬಹುದು.

ಆಯಪ ಟಯೂಟೋರಿಯಲ ಅನನೂ ಸಹ ನೇಮು ಇಲಲಿ ವೇಕಷಿಸಬಹುದು -

<https://www.youtube.com/watch?v=efa-PlhMANo>

CenturyPromise App ಉಚಿತವಾಗಿದೆಯೇ ಅಥವಾ ಶುಲ್ಕ ಪಾವತಿಸಬೇಕಾಗುತ್ತದೆಯೇ?

CenturyPromise App ಅನನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

QR code ಗಳನ್ನು ಹೊಂದಿರುವ CenturyPly ಪೆಲೈಬೋರಡ್‌ಗಳಿಗೆ ಹೆಚ್ಚುವರಿ ವೆಚ್ಚವನ್ನು ಪಾವತಿಸಬೇಕಾಗುತ್ತದೆಯೇ?

ಇಲ್ಲ. ಎಲ್ಲ CenturyPly ಉತ್ಪನ್ನಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆಯೇ ವೆಶಿಟೆವಾದ QR code ಗಳನ್ನು ಹೊಂದಿರುತ್ತವೆ.

ಯಾವ CenturyPly ಉತ್ಪನ್ನಗಳು QR code ಗಳನ್ನು ಹೊಂದಿರುತ್ತವೆ?

CenturyDoor ಗಳು ಮತ್ತು CenturyPly ನ ಎಲ್ಲ ಪೆಲೈಬೋರಡ್ ಉತ್ಪನ್ನಗಳು QR code ಗಳನ್ನು ಹೊಂದಿರುತ್ತವೆ.

ಇ-ವಾರಂಟಿ ಸರ್ಟಿಫಿಕೇಟ್ ಅನನು ಹೇಗೆ ಪಡೆದುಕೊಳ್ಳಬಹುದು?

ಸಂಪೂರ್ಣ ಉತ್ಪನ್ನವನ್ನು ಸೆಕೆಯಾನೆ ಮಾಡಿದ ನಂತರ ನೆಮಮ ಫೋನಿನಲ್ಲಿ ಇ-ವಾರಂಟಿ ಸರ್ಟಿಫಿಕೇಟ್ ಒಂದನ್ನು ನೀವು ಜನರೇಟ್ ಮಾಡಿ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ನೆಮಮ ನೋಂದಾಯಿತ ಇ-ಮೇಲ್ ವೆಳಾಸಕೂ ಸಹ ಕಳುಹಿಸಿಕೊಳ್ಳಬಹುದು.

CenturyPromise app ಅನನು ಡೇಲಿರಗಳು ಮತ್ತು ಕಾಂಟೆರಿಯಾಕಟರಗಳು ಬಳಸಬಹುದೇ?

ಹೌದು, ಈ CenturyPromise app ಅನನು ಗೆರಾಹಕರು, ಡೇಲಿರಗಳು, ರೆಟೇಲರಗಳು ಮತ್ತು ಕಾಂಟೆರಿಯಾಕಟರಗಳು ಬಳಸಬಹುದು. ಖರೀದಿಸಿದ ಪೆಲೈಬೋರಡ್‌ನ ಅಧಿಕೃತತೆಯನ್ನು ಪತ್ತೆ ಮಾಡಲು, ಇ-ವಾರಂಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಇತ್ತೀಚಿನ ಆಫರಗಳು ಮತ್ತು ಪರೋಮೋಶನಗಳ ಬಗ್ಗೆ ಅಪಡೇಟ್ ಆಗಿ ಇರಲು ಗೆರಾಹಕರು ಇದನ್ನು ಬಳಸಬಹುದು. ಡೇಲಿರಗಳು, ಕಾಂಟೆರಿಯಾಕಟರಗಳು ಮತ್ತು ರೆಟೇಲರಗಳು ಮಾನೆಯವಾದ ದಾಖಲೆಗಳೊಂದಿಗೆ ಈ ಅಪಲಿಕೇಶನಿನಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ತಮಮ ಉತ್ಪನ್ನಗಳ ಅಧಿಕೃತತೆಯ ಬಗ್ಗೆ ಪರದರಶಕವಾಗಿರುವ ಮೂಲಕ ತಮಮ ಗೆರಾಹಕರ ವೆಶಿವಾಸವನ್ನು ಗಳಿಸಿಕೊಳ್ಳಲು ಡೇಲಿರಗಳು, ಕಾಂಟೆರಿಯಾಕಟರಗಳು ಮತ್ತು ರೆಟೇಲರಗಳು ಈ ಆಯಪೆ ಅನನು ಬಳಸಬಹುದು ಹಾಗೂ ತಮಮ ಗೆರಾಹಕರಿಗೆ ಇ-ವಾರಂಟಿ ಸರ್ಟಿಫಿಕೇಟ್‌ಗಳನ್ನು ಸಹ ನೀಡಬಹುದು.

CenturyPromise App ಕಾಂಟೆರಿಯಾಕಟರಗಳಿಗೆ ಉಪಯುಕ್ತವಾಗಿರುತ್ತದೆಯೇ?

ಹೌದು, CenturyPromise App ಕಾಂಟೆರಿಯಾಕಟರಗಳಿಗೆ ಹೇಗೆ ಉಪಯುಕ್ತವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ವೆಡಿಯೋ ವೀಕಷಿಸಿ -

<https://www.youtube.com/watch?v=nHxiMHN8FPO>

ನಾನು ಖರೀದಿಸಿದ ಉತ್ಪನ್ನವು ಒಂದು ಒರೆಜಿನಲ್ CenturyPly ಉತ್ಪನ್ನವಾಗಿರದಿದ್ದರೂ ಏನು ಮಾಡಬಹುದು?

QR code ಅನನು ನೀವು ಸೆಕೆಯಾನೆ ಮಾಡಿದ ನಂತರ, ನೀವು ಖರೀದಿಸಿದ ಉತ್ಪನ್ನವು “ನೈಜವಾದ CenturyPly ಉತ್ಪನ್ನವಲ್ಲ” ಎಂದು ಲೇಬಲ್ ಮಾಡಲಪಟ್ಟಿಲ್ಲ, ದಯವಿಟ್ಟು ನೆಮಮ ಮಾರಾಟಗಾರನನ್ನು ಸಂಪರ್ಕಿಸಿ ಹಾಗೂ ನೆಮಮ ದಾಖಲೆಗಳು ಮತ್ತು ಖರೀದಿ ವೆವರಗಳನ್ನು ಪರಿಶೀಲಿಸಿಕೊಳ್ಳಿ.